

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ನಣ್ಣಾದ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕನ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ  
ಶ್ರೀಮತೇ ರಾಮಾನುಜಾಯ ನಮಃ

## || ನಣ್ಣಾದ ||

ತಿರುಕ್ಕಡಲ್ಮಲ್ಲೈ - 2

‡ನಣ್ಣಾದ \* ವಾಳ್ ಅವುಣರ್ ಇಡೈ ಪ್ಪುಕ್ಕು \* ವಾನವರೈ  
ಪ್ಪೆಣ್ಣಾಗಿ \* ಅಮುದೂಟ್ಟುಂ ಪೆರುಮಾನಾರ್ \* ಮರುವಿನಿಯ  
ತಣ್ಣಾರಂದ ಕಡಲ್ ಮಲ್ಲೈ \* ತ್ತಲ ಶಯನತ್ತುಱೈವಾರೈ \*  
ಎಣ್ಣಾದೇ ಇರುಪ್ಪಾರೈ \* ಇಱೈ ಪ್ಪೊಱುದುಂ ಎಣ್ಣೋಮೇ (೧)

ಪಾರ್ ವಣ್ಣ ಮಡ ಮಂಗೈ \* ಪನಿ ನನ್ ಮಾ ಮಲರ್ ಕ್ಕಿಱಿತ್ತಿ \*  
ನೀರ್ ವಣ್ಣನ್ ಮಾವರ್ತ್ತಿಲ್ \* ಇರುಕ್ಕೈಯೈ ಮುನ್ ನಿನ್ನೆಂದವನ್ ಊರ್ \*  
ಕಾವಣ್ಣ ಮುದು ಮುನ್ನೀರ್ \* ಕ್ಕಡಲ್ ಮಲ್ಲೈ ತ್ತಲ ಶಯನಂ \*  
ಆರ್ ಎಣ್ಣುಂ ನೆಂಜುಡೈಯಾರ್ \* ಅವರ್ ಎಮ್ಮೈ ಆಳ್ವಾರೇ (೨)

‡ಏನತ್ತಿನ್ ಉರುವಾಗಿ \* ನಿಲ ಮಂಗೈ ಎಱಿಲ್ ಕೊಂಡಾನ್ \*  
ವಾನತ್ತಿಲ್ ಅವರ್ ಮುಱೈಯಾಲ್ \* ಮಗಿಱೊಂದೇತ್ತಿ ವಲಂ ಕೊಳ್ಳ \*  
ಕಾನತ್ತಿನ್ ಕಡಲ್ ಮಲ್ಲೈ \* ತ್ತಲ ಶಯನತ್ತುಱೈಗಿನ್ಱ \*  
ಇಾನತ್ತಿನ್ ಒಳಿ ಉರುವೈ \* ನಿನ್ನೆವಾರ್ ಎನ್ ನಾಯಗರೇ (೩)

ವಿಂಡಾರೈ ವೆನ್ನಾವಿ \* ವಿಲಂಗುಣ್ಣ ಮೆಲ್ ಇಯಲಾರ್ \*  
ಕೊಂಡಾಡುಂ ಮಲ್ ಅಗಲಂ \* ಅಱಿಲ್ ಏಱಿ ವೆಂಜಮತ್ತು  
ಕ್ಕಂಡಾರೈ \* ಕಡಲ್ ಮಲ್ಲೈ ತ್ತಲ ಶಯನತ್ತು \* ಉಱೈವಾರೈ  
ಕೊಂಡಾಡುಂ ನೆಂಜುಡೈಯಾರ್ \* ಅವರ್ ಎಂಗಳ್ ಕುಲ ತೆಯ್ವಮೇ (೪)

**Attention:** Please note that the letters ಱಿ and ಱಿ denote ಳ and ಳ respectively, in Tamil. Also note that ಱಿ sounds almost like ಱ್ರಿ, ಱ್ರಿ like ಱ್ರಿ, and so on. The consonant-cluster ಱ್ಱ is pronounced somewhere between ಱ್ರ and ಱ್ರ್ಱ. It is, however, colloquially acceptable to pronounce the clusters ಱ್ಱ and ಱ್ಱ್ಱ as ತ್ತ and ಱ್ಱ, respectively.

ಪಿಚ್ಚಿ ಚ್ಚಿಱು ಪೀಲಿ \* ಚ್ಚಮಣ್ ಕುಂಡರ್ ಮುದಲಾಯೋರ್ \*  
 ವಿಚ್ಚೆಲಕ್ಕಿಱೈ ಎನ್ನುಂ \* ಅವ್ವಿಱೈಯೈ ಪ್ಪಣಿಯಾದೇ \*  
 ಕಚ್ಚಿ ಕ್ಕಡಂದವ್ ಊರ್ \* ಕಡಲ್ ಮಲ್ಲೈ ತ್ತಲ ಶಯನಂ \*  
 ನಚ್ಚಿ ತ್ತೊಱುವಾರೈ \* ನಚ್ಚೆಂದ್ ನಲ್ ನೆಂಜೇ ! (೫)

ಪುಲರ್ ಕೋಳ್ ನಿದಿ ಕ್ಕುವೈಯೋಡು \* ಪುಱೈ ಕೈ ಮಾ ಕಳಿಱ್ಪಿನಮುಂ \*  
 ನಲಂ ಕೋಳ್ ನವಮಣಿ ಕ್ಕುವೈಯುಂ \* ಶುಮಂದೆಂಗುಂ ನಾನೊಶಿಂದು \*  
 ಕಲಂಗಳ್ ಇಯಂಗುಂ ಮಲ್ಲೈ \* ಕ್ಕಡಲ್ ಮಲ್ಲೈ ತ್ತಲ ಶಯನಂ \*  
 ವಲಂಗೋಳ್ ಮನತ್ತಾರ್ ಅವರೈ \* ವಲಂಗೋಳ್ ಎನ್ ಮಡ ನೆಂಜೇ ! (೬)

ಪಂಜಿ ಚ್ಚಿಱು ಕೂಱೈ \* ಉರುವಾಗಿ ಮರುವಾದ \*  
 ವಂಜ ಪ್ಪೆಣ್ ನಂಜುಂಡ \* ಅಣ್ಣಲ್ ಮುನ್ ನಣ್ಣಾದ \*  
 ಕಂಜೈ ಕ್ಕಡಂದವ್ ಊರ್ \* ಕಡಲ್ ಮಲ್ಲೈ ತ್ತಲ ಶಯನಂ \*  
 ನೆಂಜಿಲ್ ತೊಱುವಾರೈ \* ತ್ತೊಱುವಾಯ್ ಎನ್ ತೂಯ್ ನೆಂಜೇ ! (೭)

ಶೆಱು ನೀರ್ ಮಲರ್ ಕ್ಕಮಲಂ \* ತಿರೈ ಉಂದು ವನ್ ಪಗಟ್ಟಾಲ್ \*  
 ಉಱು ನೀರ್ ವಯಲ್ ಉಱವರ್ ಉಱಿ \* ಪಿನ್ ಮುನ್ ಪಿಱೈತ್ತೆಱುಂದ \*  
 ಕಱು ನೀರ್ ಕಡಿ ಕಮಱುಂ \* ಕಡಲ್ ಮಲ್ಲೈ ತ್ತಲ ಶಯನಂ \*  
 ತೊಱು ನೀರ್ ಮನತ್ತವರೈ \* ತ್ತೊಱುವಾಯ್ ಎನ್ ತೂಯ್ ನೆಂಜೇ ! (೮)

ಪಿಣಂಗಳ್ ಇಡು ಕಾಡದನುಳ್ \* ನಡಮಾಡು ಪಿಱ್ಱಗನೋಡು \*  
 ಇಣಂಗು ತಿರು ಚ್ಚಕ್ಕರತ್ತು \* ಎಂ ಪೆರುಮಾನಾಕ್ಕಿಡಂ \* ವಿಶುಮ್ಮಿಲ್  
 ಕಣಂಗಳ್ ಇಯಂಗುಂ ಮಲ್ಲೈ \* ಕ್ಕಡಲ್ ಮಲ್ಲೈ ತ್ತಲ ಶಯನಂ \*  
 ವಣಂಗುಂ ಮನತ್ತಾರ್ ಅವರೈ \* ವಣಂಗೆಂದ್ ಮಡ ನೆಂಜೇ ! (೯)

‡ಕಡಿ ಕಮಱುಂ ನೆಡು ಮಱುಗಿಲ್ \* ಕಡಲ್ ಮಲ್ಲೈ ತ್ತಲ ಶಯನತ್ತು \*  
 ಅಡಿಗಳ್ ಅಡಿಯೇ ನಿನೈಯುಂ \* ಅಡಿಯವರ್ಗಳ್ ತಂ ಅಡಿಯರ್ \*  
 ವಡಿ ಕೋಳ್ ನೆಡು ವೇಲ್ ವಲವನ್ \* ಕಲಿಗನ್ನಿ ಒಲಿ ವಲ್ಲಾರ್ \*  
 ಮುಡಿ ಕೋಳ್ ನೆಡು ಮನ್ನವರ್ ತಂ \* ಮುದಲ್ಲರ್ ಮುದಲ್ ಆವಾರೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||